

January 31, 2024

The Secretary  
**National Stock Exchange of India Ltd.**  
Exchange Plaza, Plot no. C/1, G Block,  
Bandra-Kurla Complex,  
Bandra (E),  
Mumbai - 400 051  
**Stock Code – KAYNES**

The Secretary  
**BSE Limited**  
Corporate Relationship Dept.,  
14th floor, P. J. Towers,  
Dalal Street, Fort  
Mumbai - 400 001  
**Stock Code – 543664**

Dear Sir/Madam,

**Subject: Sub: Advertisement in Newspapers – Financial Results.**

In continuation to our letter dated January 30, 2024, regarding outcome of the Board Meeting and the Financials for the quarter and nine months ended December 31, 2023, please find enclosed herewith the copy of newspapers publication of the financials in Financial Express (All India Edition) and Vijaya Karnataka (Karnataka Edition) published on January 31, 2024.

Kindly take the above information on record and acknowledge it.

Thanking You

Yours faithfully,

For **Kaynes Technology India Limited**

**S M Adithya Jain**

Company Secretary and Compliance Officer  
Membership No. A49042

**KAYNES TECHNOLOGY INDIA LIMITED**

(Formerly Kaynes Technology India Private Limited)

CIN: L29128KA2008PLC045825

[www.kaynestechology.co.in](http://www.kaynestechology.co.in)

email ID: [kaynestechcs@kaynestechology.net](mailto:kaynestechcs@kaynestechology.net)

H.O & Regd Off: 23-25, Belagola, Food Industrial Estate Metagalli PO, Mysore 570016 India

Telephone No: +91 8212582595

## QUARTERLY RESULTS

## Adani Total profit up 17.6%

## Strong CNG sales fuel rise in profit


**RAJESH KURUP**  
Mumbai, January 29

**ADANI TOTAL GAS (ATGI)** has posted a 17.6% rise in consolidated net profit at ₹177 crore for the quarter ended December 31, buoyant on strong sales of its compressed natural gas (CNG).

It had posted a net profit of ₹150 crore for the same quarter a year ago.

The city gas distribution (CGD) company's revenue from operations rose 4.9% to ₹1,244 crore from ₹1,186 crore recorded during the

**REPORT CARD**  
Adani Total Gas financials  
(₹ cr) Q3FY23 Q3FY24  
y-o-y chg (%)



same period a year ago, while Ebitda rose 25.3% to ₹288 crore from ₹230 crore, the

company said in a statement. The company's volume of CNG sales rose 24%, led by the addition of 98 new stations across the country.

Its subsidiary Adani Total Energies E-mobility has commissioned 329 electric vehicle charging points across 10 states and 46 cities.

The company said that phase-I (225 tonne per day) of its planned 600 TPD biomass plant in Barsana is expected to be commissioned by its subsidiary Adani Total Energies Biomass (ATBL) in March this year.

In the LNG for Transport & Mining (LTM) segment, ATBL plans to commission its first LNG retail outlet in Dahej, Gujarat, by July this year.

**Voltas profit falls 58%, hurt by higher costs**

VOLTAS REPORTED a fall in profit in Q3 on Tuesday, hurt by higher costs. The Tata Group-owned firm's consolidated profit before exceptional items and tax fell 58% from last year to ₹23.85 crore in Q3. — REUTERS

**Dr Reddy's posts 11% rise in profit**

DR REDDY'S Laboratories on Tuesday posted an 11% rise in consolidated net profit at ₹1,379 crore for the December quarter, driven by higher market share in North America and growth in Europe. — PTI

**Blue Star profit surges 72% to ₹100 crore**

AC AND commercial refrigeration system maker Blue Star on Tuesday reported a 72% increase in consolidated net profit at ₹100.46 crore in Q3, helped by robust sales in the festive season. — PTI

**KPIT logs 10% rise in Q3 profit**

**GEETA NAIR**  
Pune, January 30

**AUTOMOTIVE SOFTWARE INTEGRATION** and engineering company KPIT Technologies has reported a 10.3% sequential growth and a 55% year-on-year growth in net profit to ₹156.75 crore for the December quarter, meeting company guidance and in line with analysts' estimates.

KPIT's third quarter revenue was up 4.8% quarter-on-quarter to ₹1,256.96. This was a 31.5% growth on a year-on-year basis. KPIT beat a Bloomberg estimate, which had

**KPIT beat estimates of a net profit of ₹149.2 crore and revenue estimates of ₹1,243 crore**

pegged net profit at ₹149.2 crore and revenue estimates of ₹1,243 crore. KPIT's dollar revenues rose sequentially by 2.7% to \$149 million. This was its 14th consecutive quarter of revenue and Ebitda growth.

Kishor Patil, co-founder, CEO and managing director, KPIT Technologies, said Q3FY24 revenues were in line with their expectations and slightly ahead of expectations

on the profitability front.

"Basis our performance so far, robust pipeline and the consistency of demand driven by new technology investments by our strategic clients, we are confident of meeting our upward revised outlook for the year," Patil said.

KPIT had partnerships with 25 strategic partners, and 85% of the revenues were coming from existing clients, as companies were transforming to software-defined vehicles, Patil said. KPIT's revenue growth was led by powertrain, autonomous and connected domains.

**JSW Paints expects to double turnover in FY24**

**RAJESH KURUP**  
Mumbai, January 30

**JSW PAINTS, A** JSW Group firm, expects to achieve a turnover of ₹2,000 crore in this fiscal ending March, a 23.8% rise from ₹1,616 crore recorded a year ago.

The company, which started operations five years ago, is also on track to turn

profitable this fiscal. The firm had posted a turnover of ₹1,000 crore in FY22.

"Our pioneering efforts to build a strong, holistic water-based paints portfolio has placed us in a commanding position to service the fast-evolving pref-

**JSW Paints, which started operations five years ago, is on track to turn profitable this fiscal**

erences of Indian consumers. It's a moment of great pride that JSW Group's first true consumer-facing business has been so well received across the country," JSW Paints MD Parth Jindal said.

Following this, the com-

pany has moved up from the sixth to the fourth spot of India's largest paint manufacturers.

During the current fiscal, JSW Paints increased its market presence to more than 60%, even as it continues to add over 2,000 retailers every year.

The firm also continues to launch new products.

**Kaynes Technology India Limited**

(formerly known as Kaynes Technology India Private Limited)

Regd. Off. 23 -25, Belagola Food Industrial Estate, Metagalli P.O., Mysore - 570 016, India.

website: www.kaynestechology.co.in email: kaynestechcs@kaynestechology.net

Corporate Identity Number : L29128KA2008PLC045825. Ph. No. +91821- 2581753



**EXTRACT OF UNAUDITED CONSOLIDATED FINANCIAL RESULTS FOR THE QUARTER AND NINE MONTHS ENDED 31<sup>ST</sup> DECEMBER 2023**

Particulars	Quarter ended			Nine Months ended		Year ended 31 <sup>st</sup> March 2023
	31 <sup>st</sup> December 2023	30 <sup>th</sup> September 2023	31 <sup>st</sup> December 2022	31 <sup>st</sup> December 2023	31 <sup>st</sup> December 2022	
	(Unaudited)	(Unaudited)	(Unaudited)	(Unaudited)	(Audited)	
Revenue from operations	5,092.93	3,608.45	2,890.91	11,673.15	7,615.27	11,261.14
Net profit before exceptional items and tax	584.91	394.08	299.85	1,297.60	723.13	1,260.39
Net profit before tax	584.91	394.08	299.85	1,297.60	723.13	1,260.39
Net profit from ordinary activities after tax	451.94	323.09	228.69	1,021.52	539.16	951.96
Total comprehensive income for the period attributable to shareholders [comprising profit for the period (after tax) and other comprehensive income (after tax)]	457.42	317.20	225.90	1,023.09	546.47	954.92
Paid-up equity share capital	639.18	581.42	581.42	639.18	581.42	581.42
(Face value of Rs.10 each)						
Earnings per share	(not annualised)	(not annualised)	(not annualised)	(not annualised)	(not annualised)	(annualised)
(a) Basic	7.72	5.55	4.74	17.50	11.22	19.84
(b) Diluted	7.49	5.48	4.69	17.27	11.09	19.61

**1) Key standalone financial information**

Particulars	Quarter ended			Nine Months ended		Year ended 31 <sup>st</sup> March 2023
	31 <sup>st</sup> December 2023	30 <sup>th</sup> September 2023	31 <sup>st</sup> December 2022	31 <sup>st</sup> December 2023	31 <sup>st</sup> December 2022	
	(Unaudited)	(Unaudited)	(Unaudited)	(Unaudited)	(Audited)	
Revenue from operations	3,171.68	2,915.46	2,760.00	8,993.07	7,303.02	10,865.57
Profit before tax	330.07	309.35	277.73	958.51	699.23	1,245.17
Profit after tax	257.94	254.12	207.02	764.09	519.41	947.61

2) The statement of unaudited standalone and consolidated financial results ("the Statements") of Kaynes Technology India Limited ("the Company") for the quarter ended 31<sup>st</sup> December 2023 have been reviewed by the Audit Committee and approved by the Board of Directors of the Company at their meetings held on 30<sup>th</sup> January 2024. The above Statements have been subjected to limited review by the Statutory Auditors of the Company. The reports of the Statutory Auditors are unqualified.

3) The Statements have been prepared in accordance with Indian Accounting Standards ('Ind AS') prescribed under section 133 of The Companies Act, 2013 and in terms of Regulation 33 of the SEBI (Listing Obligations and Disclosure Requirements) Regulations, 2015.

4) The above is an extract of the detailed format of unaudited financial results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the unaudited financial results are available on the Stock Exchanges' websites, www.nseindia.com and www.bseindia.com and on the Company's website www.kaynestechology.co.in.

By Order of the Board of Directors  
For Kaynes Technology India Limited

Place: Mysuru  
Date: 30<sup>th</sup> January 2024

SD/-  
Savitha Ramesh  
(Chairperson & WTD)  
DIN: 01756684

policybazaar.com



paisabazaar.com

**PB FINTECH LIMITED**

CIN: L51909HR2008PLC037998

Regd Office: Plot No. 119, Sector 44, Gurugram, Haryana - 122001

Tel: 0124-4562900, Fax: 0124-4562907, Website: www.pbfintech.in, E-mail: complianceofficer@pbfintech.in

**STATEMENT OF STANDALONE AND CONSOLIDATED UNAUDITED FINANCIAL RESULTS FOR THE QUARTER AND NINE MONTHS ENDED DECEMBER 31, 2023**

(₹ in Lakhs)

Particulars	Results on Standalone Basis						Results on Consolidated Basis					
	Quarter ended			Nine Months ended		Year ended	Quarter ended			Nine Months ended		Year ended
	December 31, 2023	September 30, 2023	December 31, 2022	December 31, 2023	December 31, 2022	March 31, 2023	December 31, 2023	September 30, 2023	December 31, 2022	December 31, 2023	December 31, 2022	March 31, 2023
	Unaudited	Unaudited	Unaudited	Unaudited	Unaudited	Audited	Unaudited	Unaudited	Unaudited	Unaudited	Unaudited	Audited
1. Total Income from Operations	2,714.13	1,362.06	3,198.98	7,598.52	9,075.39	13,414.58	87,089.12	81,162.75	61,009.29	2,34,810.53	1,68,875.24	2,55,784.71
2. Net Profit / (Loss) for the period/year (before tax and exceptional items)	2,696.18	188.93	(233.99)	5,086.73	(10,358.65)	(7,415.74)	3,722.95	(2,143.24)	(8,759.64)	421.73	(47,858.73)	(48,795.84)
3. Net Profit / (Loss) for the period/year before tax (after exceptional items)	2,696.18	188.93	(233.99)	5,086.73	(10,358.65)	(7,415.74)	3,722.95	(2,143.24)	(8,759.64)	421.73	(47,858.73)	(48,795.84)
4. Net Profit / (Loss) for the period/year after tax (after exceptional items)	2,696.18	188.93	(233.86)	5,086.73	(10,358.52)	(7,415.61)	3,722.95	(2,110.81)	(8,762.18)	421.73	(47,859.50)	(48,793.92)
5. Total Comprehensive Income/(Loss) for the period/year [Comprising Profit / (Loss) for the period/year (after tax) and Other Comprehensive Income (after tax)]	2,694.08	180.22	(232.14)	5,060.65	(10,339.35)	(7,396.44)	3,751.87	(1,986.67)	(8,656.94)	350.59	(47,268.38)	(48,522.38)
6. Equity Share Capital	9,020.04	9,002.33	9,002.33	9,020.04	9,002.33	9,002.33	9,020.04	9,002.33	9,002.33	9,020.04	9,002.33	9,002.33
7. Other Equity						7,27,267.97						5,39,477.36
8. Earnings / (Loss) Per Share (of ₹ 2/- each)												
(a) Basic	0.60	0.04	(0.05)	1.14	(2.33)	(1.67)	0.85	(0.45)	(1.96)	0.14	(10.76)	(10.97)
(b) Diluted	0.59	0.04	(0.05)	1.11	(2.33)	(1.67)	0.83	(0.45)	(1.96)	0.14	(10.76)	(10.97)
	(Not annualised)	(Not annualised)	(Not annualised)	(Not annualised)	(Not annualised)		(Not annualised)	(Not annualised)	(Not annualised)	(Not annualised)	(Not annualised)	(Not annualised)

**Notes:**

- The above is an extract of the detailed format of Quarterly/Annual Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015 as modified by circular no. CIR/CFD/FAC/62/2016 dated July 05, 2016. The full format of the Quarterly/Annual Financial Results are available on the websites of the Stock Exchanges websites (www.nseindia.com and www.bseindia.com) and on the company's website (www.pbfintech.in).
- The above results have been prepared in accordance with the Indian Accounting Standards (Ind AS) as prescribed under Section 133 of the Companies Act, 2013 read with Rule 3 of Companies (Indian Accounting Standards) Rules, 2015 and Companies (Indian Accounting Standards) Amendment Rules, 2016.
- No Stock option has been granted during the quarter ended December 31, 2023, however the Company has granted 3,97,029 stock options under the employee stock option scheme – ESOP Scheme 2021 and 1,47,900 stock options under the employee stock option scheme – ESOP Scheme 2020 during the nine months ended December 31, 2023, as approved by the Nomination and Remuneration Committee at its meeting held on July 31, 2023, to the eligible employees of the Company and its subsidiaries. Share based payment expense for the quarter ended and nine months ended December 31, 2023 at standalone level is ₹ 3,707.30 lakhs and ₹ 15,885.99 lakhs respectively and at consolidated level is ₹ 6,452.68 lakhs and ₹ 26,681.39 lakhs respectively.

**PB Fintech Limited**  
Sd/-  
Yashish Dahiya  
Chairman and CEO

Place: Gurugram  
Date: January 30, 2024  
financial.exp.papr.in



ಇಂಡಿಯಾ ನ್ಯೂಸ್
ನಕ್ಸಲ್ ಅಟಾಕಾಸೆ ಮೂವರು
ಸಿಆರ್‌ಪಿಎಫ್ ಯೋಧರು ಹುತ್ಕಾ
ರಾಜ್ಯದಲ್ಲಿ: ಲಕ್ಷಾಂತರದ ಬಜರೆಯಲ್ಲಿ
ಮೊಗ್ಗಿನ ಬೀಜಗಳನ್ನು ಹಿಡಿದುಕೊಂಡು
ಮುಂದೆ ನಡೆದ ಸುರಿಯಿತು
ಮುಂದೆ ಸಿಆರ್‌ಪಿಎಫ್ ಯೋಧರು ಹುತ್ಕಾ
ರಾಜ್ಯದಲ್ಲಿ, 14 ಮುಂದು ಸುರಿಯಿತು.

ರೈ ಆಭಿವೃದ್ಧಿಯಲ್ಲಿ ಜನತೆ ಸಿಂಗ್
ಸೊಸೆ ಚೈತ್ರಾ ಸಿಂಗ್ ರೈ ಆಭಿವೃದ್ಧಿ
ರೈ ಆಭಿವೃದ್ಧಿಯಲ್ಲಿ ಜನತೆ ಸಿಂಗ್
ಸೊಸೆ ಚೈತ್ರಾ ಸಿಂಗ್ ರೈ ಆಭಿವೃದ್ಧಿ
ರೈ ಆಭಿವೃದ್ಧಿಯಲ್ಲಿ ಜನತೆ ಸಿಂಗ್
ಸೊಸೆ ಚೈತ್ರಾ ಸಿಂಗ್ ರೈ ಆಭಿವೃದ್ಧಿ

ಮಣಿಪುರದಲ್ಲಿ ಮರುಳಿನಿದ
ಹಿಂಸಾಚಾರಕ್ಕೆ ಇಬ್ಬರು ಬಲಿ
ಇಂಧನ: ಬಹುಮಾನದ ಸುರಿಯಿತು
ಕುರಿಯುತ್ತಿರುವ ಮಣಿಪುರದಲ್ಲಿ
ಹಿಂಸಾಚಾರ ಮುಕ್ತವಾಗಿರುತ್ತದೆ
ಮಣಿಪುರದಲ್ಲಿ ಮರುಳಿನಿದ
ಹಿಂಸಾಚಾರಕ್ಕೆ ಇಬ್ಬರು ಬಲಿ

ಪಿಎಫ್‌ಐ ಬಂಟರಿಗೆ ಗಲ್ಲು
ಕೇರಳದ ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣ

ಲಂಚು (ಶರ): ಕೇರಳದ ಮೊದಲನೇ
ರಾಜ್ಯ ಕಾರ್ಯದರ್ಶಿಯಾದ ಅನಿಲ್
ಪ್ರಸಾದ್ ಅವರ ಹತ್ಯೆ ಪ್ರಕರಣದಲ್ಲಿ
ಪಿಎಫ್‌ಐ ಬಂಟರಿಗೆ ಗಲ್ಲು
ಕೇರಳದ ಬಿಜೆಪಿ ನಾಯಕ ರಂಜಿತ್
ಶ್ರೀನಿವಾಸನ್ ಹತ್ಯೆ ಪ್ರಕರಣ



ರಂಜಿತ್ ಶ್ರೀನಿವಾಸನ್

ತೀರ್ಪು ಸಮಾಧಾನ
ತಂದಿದೆ: ರಂಜಿತ್ ಹತ್ಯೆ
ಪಿಎಫ್‌ಐ ಬಂಟರಿಗೆ ಗಲ್ಲು
ಕೇರಳದ ಬಿಜೆಪಿ ನಾಯಕ ರಂಜಿತ್
ಶ್ರೀನಿವಾಸನ್ ಹತ್ಯೆ ಪ್ರಕರಣ

ರಾಂಚಿಯಲ್ಲಿ ಸೋರೇನ್ ಪ್ರತ್ಯಕ್ಷ
ನಾವೆ ಹ್ಯಾಮಾಗ ತೆರೆ | ಇಂದು ಇ.ಡಿ ವಿಚಾರಣೆಗೆ ಹಾಜರ್ ಸಾಧ್ಯತೆ | ಬುಧನ್
ಭೀತಿಯಲ್ಲಿ ಜಾರ್ಖಂಡ್ ಸಿಎಂ | ಶಾಸನದ ಜತೆ ತುರ್ತು ಸಭೆ ನಡೆಸಿದ ಹೇಮಂತ್

ರಾಂಚಿ/ಕೊಲ್ಕತ್ತೆ: ಹ್ಯಾಮಾಗ
ತೆರೆ ತೆರೆ ಮಾಡಿದ ನಂತರ
ಜಾರ್ಖಂಡ್ ಸಿಎಂ ಹೇಮಂತ್
ಸೋರೇನ್ ರಾಂಚಿಯಲ್ಲಿ
ಸೋರೇನ್ ಪ್ರತ್ಯಕ್ಷ
ನಾವೆ ಹ್ಯಾಮಾಗ ತೆರೆ | ಇಂದು ಇ.ಡಿ
ವಿಚಾರಣೆಗೆ ಹಾಜರ್ ಸಾಧ್ಯತೆ | ಬುಧನ್
ಭೀತಿಯಲ್ಲಿ ಜಾರ್ಖಂಡ್ ಸಿಎಂ |
ಶಾಸನದ ಜತೆ ತುರ್ತು ಸಭೆ ನಡೆಸಿದ
ಹೇಮಂತ್



ಹೇಮಂತ್ ಸೋರೇನ್ ಅವರ ಸಭೆಯಲ್ಲಿ

ಮರಣ ದಂಡನೆಗೆ ಸುರಿಯಾದ 15 ಆಪರಾಧಿಗಳು

ಕೇರಳದ 15 ಆಪರಾಧಿಗಳಿಗೆ
ಮರಣ ದಂಡನೆ
ಕೇರಳದ 15 ಆಪರಾಧಿಗಳಿಗೆ
ಮರಣ ದಂಡನೆ
ಕೇರಳದ 15 ಆಪರಾಧಿಗಳಿಗೆ
ಮರಣ ದಂಡನೆ

₹36 ಲಕ್ಷ ನಗದು ವಶ

₹36 ಲಕ್ಷ ನಗದು ವಶ
₹36 ಲಕ್ಷ ನಗದು ವಶ
₹36 ಲಕ್ಷ ನಗದು ವಶ

ವಯೋಯ ಸಾಂಪತ್ಯ
ಕುಟುಂಬದ ಕಡೆ

ವಯೋಯ ಸಾಂಪತ್ಯ
ಕುಟುಂಬದ ಕಡೆ
ವಯೋಯ ಸಾಂಪತ್ಯ
ಕುಟುಂಬದ ಕಡೆ



ಮಣಿಪುರದಲ್ಲಿ ಮರುಳಿನಿದ ಹಿಂಸಾಚಾರಕ್ಕೆ ಇಬ್ಬರು ಬಲಿ

ಭಾರತದ ಕ್ಷಮೆ ಕೋರಲು ಮುಯಿಜ್ಜು ಮೇಲೆ ಒತ್ತಡ

ಭಾರತದ ಕ್ಷಮೆ ಕೋರಲು
ಮುಯಿಜ್ಜು ಮೇಲೆ ಒತ್ತಡ
ಭಾರತದ ಕ್ಷಮೆ ಕೋರಲು
ಮುಯಿಜ್ಜು ಮೇಲೆ ಒತ್ತಡ

'ಬಾಯ್ಲಾಕ್ ಮಾರ್ಚ್' ಪಟ್ಟಿ

'ಬಾಯ್ಲಾಕ್ ಮಾರ್ಚ್' ಪಟ್ಟಿ
'ಬಾಯ್ಲಾಕ್ ಮಾರ್ಚ್' ಪಟ್ಟಿ
'ಬಾಯ್ಲಾಕ್ ಮಾರ್ಚ್' ಪಟ್ಟಿ

ಪಾಕಿಸ್ತಾನ ಮಾಜಿ ಪ್ರಧಾನ
ಇಮ್ಮಾನ್‌ಗೆ 10 ವರ್ಷ ಜೈಲು

ಪಾಕಿಸ್ತಾನ ಮಾಜಿ ಪ್ರಧಾನ
ಇಮ್ಮಾನ್‌ಗೆ 10 ವರ್ಷ ಜೈಲು
ಪಾಕಿಸ್ತಾನ ಮಾಜಿ ಪ್ರಧಾನ
ಇಮ್ಮಾನ್‌ಗೆ 10 ವರ್ಷ ಜೈಲು

ಬುಲೆಟ್ ರೈಲು ಮಾರ್ಗದಲ್ಲಿ
ಭೂಕಂಪನ ಪತ್ತೆ ಮೀಟರ್

ಬುಲೆಟ್ ರೈಲು ಮಾರ್ಗದಲ್ಲಿ
ಭೂಕಂಪನ ಪತ್ತೆ ಮೀಟರ್
ಬುಲೆಟ್ ರೈಲು ಮಾರ್ಗದಲ್ಲಿ
ಭೂಕಂಪನ ಪತ್ತೆ ಮೀಟರ್

ಕರ್ನಾಟಕ ಕಾರ್ಪೊರೇಷನ್, ಬೀದರ್
ಸಂ.ಪಂ.ಎಂ.ಎಸ್.ಆರ್.ಎಸ್-85/86/2023-24 ದಿನಾಂಕ:19.01.2024
- : ಕೆ.ಬಿ.ಬಿ.ಎಂ.ಎಸ್. -

ವಿಶ್ವ ಪ್ರವೃತ್ತಿಯ ಕಾರ್ಪೊರೇಷನ್
"ಕಾರ್ಪೊರೇಷನ್", ಬೆಂಗಳೂರು-590018, ಕರ್ನಾಟಕ, ಭಾರತ
ಇದು ಸಂಖ್ಯೆ ವಿ.ಎಂ.ಎಸ್.ಎಸ್.ಎಸ್.2013-14/ಎಂ.ಎಸ್.ಎಸ್.ಎಸ್.ಎಸ್.2013-14 ದಿನಾಂಕ:30 JAN 2024

ಕರ್ನಾಟಕ ಕಾರ್ಪೊರೇಷನ್
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ,
ಬೀದರ್ ನಗರ,
ಕರ್ನಾಟಕ
ಸಂ.ಕಾರ್ಪೊರೇಷನ್/ಎಂ.ಎಸ್.ಎಸ್.ಎಸ್.2013-14/ಎಂ.ಎಸ್.ಎಸ್.ಎಸ್.ಎಸ್.2013-14 ದಿನಾಂಕ:19/01/2024

Kaynes Technology India Limited
(formerly known as Kaynes Technology India Private Limited)
Regd. Off: 23-25, Belagola Food Industrial Estate, Metagalgi P.O., Mysore - 570 016, India.

Table with 4 columns: Particulars, 31st December 2023, 30th September 2023, 31st December 2022, 31st December 2023. Rows include Revenue from operations, Net profit before tax, Total comprehensive income for the period, etc.

Table with 4 columns: Particulars, 31st December 2023, 30th September 2023, 31st December 2022, 31st December 2023. Rows include Revenue from operations, Profit before tax, etc.

SDI-
Savitha Ramesh
(Chairperson & WTD)
DIN: 01756804
By Order of the Board of Directors
For Kaynes Technology India Limited